

# ದೃಷ್ಟಿಕೆ ಮತ್ತು ಮಾನಸಿಕ ಆರೋಗ್ಯದಲ್ಲಿ ಸಂಗೀತದ ಪಾತ್ರ

ಪುಷ್ಟಿ ಜೆ. ಎಲ್.

ಅತಿಥಿ ಉಪಾನಾಯಸಕರು

ಕನಾರಟಕ ಸಂಗೀತ ವಿಭಾಗ

ಕನಾರಟಕ ರಾಜ್ಯ ಡಾ. ಗಂಗಾಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದಾಲಯ

ಮೈಸೂರು, ಕನಾರಟಕ, ಭಾರತ

## ಅಧ್ಯಾತ್ಮ

ಭಾರತ ದೇಶದ ಅತ್ಯಮೂಲ್ಯ ಸಾಂಸ್ಕೃತಿಕ ಸಂಪತ್ತಿಗಳಲ್ಲಿ ಶಾಸ್ತ್ರೀಯ ಸಂಗೀತವು ಒಂದು ಈ ಸಂಗೀತ ಪದ್ಧತಿಯು ಕರ್ಣ ಪರಂಪರೆಯಿಂದ ಉಳಿದು ಬಂದಿರುವ ಗಂಧರ್ವ ವಿದ್ಯೆ. ಸಂಗೀತ ಕಲೆಯು ಸಮಸ್ತ ಜೀವ ರಾಶಿಗಳನ್ನು ಮೋಡಿ ಮಾಡಿ ತನ್ನತ್ವ ಸೆಳೆದುಕೊಳ್ಳುತ್ತದೆ ಸಂಗೀತಕ್ಕೆ ಮಾನಸಿಕ ಒತ್ತಡವನ್ನು ಶಮನಗೊಳಿಸುವ ಶಕ್ತಿ ಇದೆ ಹಾಗಾಗಿ ದೃಷ್ಟಿಕೆ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಗೀತವು ಮುಖ್ಯವಾಗುತ್ತದೆ.

ಸಂಗೀತದ ಹಲವು ರಾಗಗಳು ಉದಾಹರಣೆಗೆ ಮೋಹನ ಹಿಂದೋಳ ಭೂರಿ ಮುಂತಾದರಾಗಗಳು ಮನಸ್ಸಿನ ಮೇಲೆ ಹಾಗೂ ಆರೋಗ್ಯದ ಮೇಲೆ ಬಹಳ ಪರಿಣಾಮ ಬೀರುತ್ತದೆ ಎಂದು ಹಲವು ವಿಜಾನಿಗಳು ಸಹ ಸಮೃದ್ಧಿಸಿದ್ದಾರೆ. ಹಾಗಾಗಿ ಸಂಗೀತ ಚಿಕಿತ್ಸೆ ಎಂಬ ವಿಧಾನವು ಪ್ರಾರಂಭವಾಗಿ ಹಲವು ರೋಗಿಗಳು ಇದರಿಂದ ಗುಣಮುಖರಾಗುತ್ತಿದ್ದಾರೆ ಎಂಬುದು ಗಮನಾರ್ಹ ಅಂಶವಾಗಿದೆ.

**ಮೂಲಪದಗಳು** - ಮಾನಸಿಕ ಆರೋಗ್ಯ, ದೃಷ್ಟಿಕೆ ಆರೋಗ್ಯ, ಮೂಕಾಭಿನಯ, ಜನಪದ ನೃತ್ಯ, ಆತ್ಮಸೇಷಯ

## ಪೀಠಿಕೆ

ಸುಂದರ ಕೃತಿಯ ಸೃಷ್ಟಿಯೇ ಕಲೆ. ಸೌಂದರ್ಯದ ಸಾಕ್ಷಾತ್ಕಾರದ ಮತ್ತು ಅದರ ಅಭಿವೃದ್ಧಿಯೇ ಕಲೆಯ ಉದ್ದೇಶ. ಅನುಭವಗಳಿಂದ ಪಕ್ಷಗೊಂಡಿರುವ ಒಬ್ಬ ವ್ಯಕ್ತಿಯು ಆತ್ಮ ಸಂತೃಪ್ತಿಯನ್ನು ಪಡೆಯಲು ತನ್ನ ಭಾವನೆಗಳನ್ನು ಹೊರಗೆ ತರಲು ಮಾಡುವ ಕಾರ್ಯವೇ ಕಲೆ. ಕಲೆ ಎಂಬುದು ನಾನಾರ್ಥವಿರುವ ಶಬ್ದ. ಸಂಗೀತ ನೃತ್ಯ ಚಿತ್ರ ಸಾಹಿತ್ಯ ಇತ್ಯಾದಿಗಳೆಲ್ಲ ಲಲಿತ ಕಲೆಗಳೆಂದು ಕರೆಯಲ್ಪಡುತ್ತವೆ.

ಸಂಗೀತವು ಒಂದು ಲಲಿತ ಕಲೆಯಾಗಿದ್ದು ಅನೇಕ ರೀತಿಯಲ್ಲಿ ವಾಸ್ತು ಶಿಲ್ಪ ಚಿತ್ರಕಲೆಗಳಿಗಿಂತ ವಿಶೇಷವಾಗಿದೆ. ಪ್ರತಿಯೊಂದು ಜೀವಿಯು ಸಂಗೀತವನ್ನು ಅನುಭವಿಸುತ್ತದೆ. ಉದಾಹರಣೆ ಲಂಡನ್ ಪಾರಿಷಿ ಸಂಗ್ರಹಾಲಯದಲ್ಲಿ ನಡೆಸಿದ ಪ್ರಯೋಗ

ಒಂದರಲ್ಲಿ ಬೇರೆ ಬೇರೆ ಪಾಠಿಗಳು ಸಂಗೀತ ವಾದ್ಯಗಳ ನಾಡಕ್ಕೆ ವಿಶ್ವಾದ ಪ್ರತಿಕ್ರಿಯೆಗಳನ್ನು ಬೇಕು ಬೇಡಗಳನ್ನು ಅಭಿವೃಕ್ತಪಡಿಸಿದವೆಂದು ಕಂಡುಬಂದಿದೆ.

ಅಲ್ಲದೆ ಸಂಗೀತದ ಸ್ವರಗಳಿಂದ ನೋವನ್ನು ನಿವಾರಿಸಬಹುದು ಅಥವಾ ಕಡಿಮೆ ಮಾಡಬಹುದೆಂದು ಸಂಶೋಧನೆಯಿಂದ ತಿಳಿದುಬಂದಿದೆ. ಹೀಗೆ ಮಾನಸಿಕವಾಗಿ ಸಂಗೀತವು ಮನುಷ್ಯನ ಮೇಲೆ ಗಾಢವಾದ ಪ್ರಭಾವವನ್ನು ಬೀರುತ್ತದೆ

## ಸಾಹಿತ್ಯ ವಿಮರ್ಶೆ

ಸಂಗೀತವು ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಅತ್ಯಂತ ಅವಶ್ಯಕ ಸಂಗೀತ ವಾಹಿನಿ ಎಂಬ ಪ್ರಸ್ತುತದಲ್ಲಿ ಡಾ || ರಾ. ಸತ್ಯನಾರಾಯಣ ಅತ್ಯದ್ಯುತವಾಗಿ ಚಿತ್ರಿಸಿದ್ದಾರೆ.

ಸಂಗೀತ ಚಿಕಿತ್ಸೆ ಕೆಲವು ರಾಗಗಳನ್ನು ಕೇಳಿದಾಗ ಅಥವಾ ಹಾಡಿದಾಗ ಮನಸ್ಸು ಶಾಂತಗೊಳ್ಳುತ್ತದೆ. ಇದರಿಂದ ಅನೇಕ ಉಪಯೋಗಗಳಿವೆ ಎಂಬುದನ್ನು ಕನಾಟಕ ಸಂಗೀತ ದೀಪಿಕೆ ಪ್ರಸ್ತುತದಲ್ಲಿ ಸಲಿವರವಾಗಿ ವಿವರಿಸಲಾಗಿದೆ. ಪ್ರೌ. ಹಿ ರಾಮರತ್ನಂ ರವರು ಕನಾಟಕ ಸಂಗೀತ ದೀಪಿಗೆ ಪ್ರಸ್ತುತದ ಲೇಖಕರು ಪ್ರೌ ಹಿ ಸಾಂಬ ಮೂತ್ರಿ.

ಹಿಂದೂಳ ಕಲ್ಯಾಣಿ ಭ್ಯಾರವಿ ರಾಗಗಳನ್ನು ಕೇಳಿದಾಗ ಅಥವಾ ಹಾಡಿದಾಗ ದೇಹವು ಪ್ರಶಾಂತಗೊಂಡು ಕೆಲವು ರೋಗಗಳಿಂದ ಮುಕ್ತಗೊಳ್ಳುತ್ತದೆ. ಉದಾಹರಣೆಗೆ ರಕ್ತದೊತ್ತಡ ಸಕ್ರಿಯ ಕಾರ್ಯತ್ವ ಮುಂತಾದವು. ಈ ವಿವರಗಳನ್ನು South Indian music ಎಂಬ ಪ್ರಸ್ತುತದಿಂದ ತೆಗೆದುಕೊಳ್ಳಲಾಗಿದೆ. ಈ ಪ್ರಸ್ತುತದ ಲೇಖಕರು ಪ್ರೌ ಹಿ ಸಾಂಬ ಮೂತ್ರಿ.

ಈ ಮೇಲಿನ ಪ್ರಸ್ತುತಗಳಿಂದ "ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಸಂಗೀತದ ಪಾತ್ರ" ವಿಷಯಗಳು ಲಭ್ಯವಾದವು

## ಲೇಖನದ ಮುಖ್ಯ ವಿವರಣೆ

ವ್ಯಕ್ತಿಯ ವ್ಯವಹಾರಿಕ ಜಗತ್ತಿನ ಸಂಪರ್ಕದಿಂದ ದಿನನಿತ್ಯವೂ ಸ್ವಾಭಾವಿಕವಾಗಿ ಅನುಭವಿಸುವ ರಸ ಮತ್ತು ಸಂಪೇದನಗಳೇ ಸಂಗೀತಾನುಭವದಲ್ಲಿಯೂ ಪ್ರತಿಬಿಂಬವಾಗಿ ವಾಸ್ತವಪಾಯವಾಗಿರುವಂತೆ ಆಭಾಸಗೊಳ್ಳುತ್ತದೆ. ಆದರೆ ಲೌಕಿಕ ವ್ಯಾಪಾರಗಳಲ್ಲಿ ವ್ಯಕ್ತಿಯ ಅನುಭವಿಸುವ ಶೋಕ ಶೃಂಗಾರ ಕರುಣಾದಿ ರಸಗಳನ್ನು ಅದೇ ವಸ್ತು ನಿಷ್ಟ ರೀತಿಯಲ್ಲಿ ಅನುಭವಿಸುವುದಿಲ್ಲ.

**ಮಾನಸಿಕ ಆರೋಗ್ಯ:** ಸಂಗೀತದಿಂದ ಮಾನಸಿಕ ಆರೋಗ್ಯ ಉತ್ತಮಗೊಳಿಸಬೇಕಾದರೆ ರೋಗಿಯಲ್ಲಿ ಸ್ವಲ್ಪ ಪೂರ್ವ ಸಿದ್ಧತೆಯನ್ನು, ಸ್ವಲ್ಪ ಮಟ್ಟಿನ ಸಂಗೀತ ಜಾಣವನ್ನು, ಬುದ್ಧಿಪೂರ್ವಕ ಮಗ್ನಿತೆಯನ್ನು ಅಪೇಕ್ಷಿಸುತ್ತದೆ.

ಸಂಗೀತವು ರೋಗಿಗೆ ಚೆನ್ನಾಗಿ ತಿಳಿದಿರುವ ಭಾಷೆಯಲ್ಲಿರಬೇಕು. ಉದಾಹರಣೆಗೆ ಕನಾಟಕದಲ್ಲಿ ಹರಿದಾಸರ ಅಥವಾ ಶಿವಶರಣರ, ತಮಿಳುನಾಡಿನಲ್ಲಿ ಆಳ್ವಾರರುಗಳು, ಆಂಧ್ರದಲ್ಲಿ ಭದ್ರಾಚಲರಾಮದಾಸರ, ಅಣ್ಣಮಾಡ್ಕಾಯರ, ತಾಗರಾಜರ, ಮಹಾರಾಷ್ಟ್ರದಲ್ಲಿ ನಾಮದೇವರ ಅಭಂಗಗಳು, ಮೀರಾ, ತುಳಸಿದಾಸರ

ಭಜನೆಗಳು ಕೆಲವು ಉದಾಹರಣೆಗಳು. ಈ ರೀತಿಯ ಸಂಗೀತವೂ ಕೇಳುವಂತಹ ಮನಸ್ಸಿಗೆ ರೋಗಿಯು ಶ್ರಯಾತ್ಮಕವಾಗಿ ಪಾಲುಗೊಂಡು ಪ್ರಚೋದಿಸುವಂತಿರಬೇಕು.

ಮನಸ್ಸಿಗೆ ಮುದ ನೀಡುವಂತಹ ಸಂಗೀತವನ್ನು ಹೇಳುವುದರಿಂದ ಮನಸ್ಸು ಶಾಂತಗೊಂಡು ದೇಹವು ಹಗುರವಾದಂತೆ ಭಾಸವಾಗುತ್ತದೆ. ಮಾನಸಿಕ ಆಸ್ಪತ್ರೆಗಳಲ್ಲಿ ಮತ್ತೆ ಕೆಲವು ಬೇರೆ ಆಸ್ಪತ್ರೆಗಳಲ್ಲಿಯೂ ಸಹ ರೋಗಿಗಳಿರುವ ಸ್ಥಳದಲ್ಲಿ ನಿರ್ಧಾನಗತಿಯ ಸಂಗೀತವನ್ನು ಹಾಕಲಾಗಿರುತ್ತದೆ. ಇದರಿಂದ ವಾತಾವರಣವು ಶಾಂತವಾಗಿರುತ್ತದೆ. ರೋಗಿಯು ತನ್ನ ಮಾನಸಿಕ ಬಿಗುಹುಗಳನ್ನು ಸಟೆಲಗೊಳಿಸಿಕೊಂಡು ಆತ್ಮೀಯ ಭಾವದಲ್ಲಿರಲು ಬೇಕಾಗುವ ವಾತಾವರಣ ಅಥವಾ ಪರಿಸರವನ್ನು ನಿರ್ವಿಚಿಸುವುದು ಇದರ ಗುರಿ.

ಸಂಗೀತವನ್ನು ಕೇಳುವುದರಿಂದ ಅಥವಾ ಅನುಭವಿಸುವುದರಿಂದ ನಮ್ಮ ದೇಹದ ನೋವುಗಳನ್ನು ಸಹ ಮರೆಯಬಹುದು. ಹಲ್ಲು ಕೇಳುವುದು ಮುಂತಾದ ಅಲ್ಪಶಸ್ತ ಚಿಕಿತ್ಸೆಗಳಲ್ಲಿ ಇಂದಿಯ ಸುತ್ತಿ ಹಾಗೂ ಮದ್ಯಗಳನ್ನು ಬಳಸುವುದರ ಬದಲು ಸಂಗೀತವನ್ನು ಬಳಸುವುದು ಸಾಮಾನ್ಯವಾಗಿದೆ. ದೃತಗತಿಯ ಉಲ್ಲಾಸಕರ ಸಂಗೀತವು ನಿರ್ಧಾನವಾದ ರಕ್ತ ಪರಿಚಲನೆ ಇರುವ ವ್ಯಕ್ತಿಗೂ ಸಂತೇಸಿ ಆ ಪ್ರಾಯಗೊಳಿಸುವ ಸಂಗೀತವು ನಿದ್ರಾಹೀನತೆ ಮತ್ತು ಭಯಂಕರ ಸ್ವಷ್ಟಿಗಳಿಂದ ಬಳಲುವವರಗೂ ಪ್ರಯೋಜನಕರವಾಗಿರುತ್ತದೆ. ಸಂಗೀತದಿಂದ ಮಾನಸಿಕ ಆರೋಗ್ಯ ಮತ್ತು ನೆಮ್ಮೆದಿದೂರೆಯತ್ತದ ಕೆಲವು ವ್ಯಕ್ತಿಗಳ ಮಾನಸಿಕ ರೋಗವು ಸಂಪೂರ್ಣ ಗುಣವಾಗಿರುವುದು ಉಂಟು.

ಸೋಎಿಯತ್ರ ವ್ಯಾದ್ಯ ಡೋಗಿಯಲ್ಲಾ ರವರ ಸಂಶೋಧನೆಗಳಿಂದ ಸಂಗೀತವು ಮನುಷ್ಯನ ದೇಹದಲ್ಲಿ ಕಳಕಂಡ ಪರಿಣಾಮಗಳನ್ನು ಉಂಟುಮಾಡು ಎಂಬುದು ತಿಳಿದು ಬಂದಿದೆ.

- ರಕ್ತದ ಒತ್ತಡವು ಇಲ್ಲಿಯತ್ತದ ಅಥವಾ ಇರುತ್ತದೆ
- ಹೃದಯದ ಬಡಿತವು ವೇಗತರವಾಗುತ್ತದೆ ಅಥವಾ ಶಾಂತ ರೀತಿಯಲ್ಲಿ ಇರುತ್ತದೆ
- ಶಾಸದ ಶ್ರಯಗಳಲ್ಲಿ ಗಮನಾರ್ಹ ಬದಲಾವಣೆಗಳಾಗುತ್ತವೆ
- ರಕ್ತದ ಒತ್ತಡದಲ್ಲಿನ ವ್ಯಾತ್ಯಾಸಗಳು ಸ್ವರದ ಉಚ್ಚತೆ ಮತ್ತು ಆವೇಗಗಳಿಗೆ ನೇರ ಅನುಷ್ಠಾತದಲ್ಲಿರುತ್ತದೆ

ದಹಲಿಯಲ್ಲಿರುವ ನರ ರೋಗ ತಜ್ಞರಾದ ಡಾ. ಅಗವಾನಲ್ಲಾ ರವರು ತಮ್ಮ ಆಸ್ಪತ್ರೆಯಲ್ಲಿ ಭಾರತೀಯ ಸಂಗೀತವನ್ನು ಕೇಳಿಸುವುದರ ಮೂಲಕ ಮಾನಸಿಕ ರೋಗಿಗಳು ಮತ್ತು ಇನ್ನಿತರ ರೋಗಿಗಳಿಗೆ ಚಿಕಿತ್ಸೆಯನ್ನು ನೀಡುತ್ತಿದ್ದಾರೆ.

**ದೃಹಿಕ ಆರೋಗ್ಯ :** ವ್ಯಾಯಾಮದಲ್ಲಿ ಬರುವ ಅಂಗಾಂಗಗಳ ಚಲನೆಯು ಒಳಗೊಂಡಿರುವ ಸಮ್ಮತ ನಿರಂತರತೆ ಮತ್ತು ಸಂಘಟನೆಗಳೂ ಸಂಗೀತವು ಪ್ರಚೋದಿಸುವ ರಸಾತ್ಮಕ ಸ್ವಿತ್ತಿಗಳಿಗೆ ಸಂಬಂಧಿಸಲಾಗುವುದು. ಎಂದರೆ ದೃಹಿಕ ಚಲನೆಗಳಿಗೆ ಅನುಗುಣವಾದ ಸಂಗೀತವನ್ನು ಏರ್ಪಡಿಸಿ ಅದರಲ್ಲಿ ರೋಗಿಯ ಮಾನಸಿಕ ವಿರೇಚನಕ್ಕೆ ಸಹಾಯಕವಾದ ರಸಭಾವಗಳನ್ನು ಸಂಯೋಜಿಸಲಾಗುವುದು. ಅನುಭವದಲ್ಲಿ ದೃಹಿಕ ವರ್ತನೆಯು ಮಾನಸಿಕ

ವರ್ತನೆಯನ್ನು ಪ್ರಭಾವಗೊಳಿಸುತ್ತದೆ. ಇದರಿಂದಾಗಿ ವ್ಯಕ್ತಿಯು ತನ್ನ ಸಹಜ -ದೃಷ್ಟಿಕೆ ಮಾನಸಿಕ ಆರೋಗ್ಯ ಸ್ಥಿತಿಗೆ ಮಾಡುತ್ತಾನೆ.

ಮೂಕ ಅಭಿನಯದಲ್ಲಿ ವ್ಯಕ್ತಿಯು ತನ್ನ ದೃಷ್ಟಿಕೆ ಚಟುವಟಿಕೆಯಿಂದ ಮನಸ್ಸನ್ನು ಉಲ್ಲಾಸಭರಿತವಾಗುವಂತೆ ಮಾಡುತ್ತಾನೆ. ಲಯ ಪ್ರದಾನವಾದ ಸಂಗೀತವನ್ನು ಅನುಸರಿಸಿ ದೃಷ್ಟಿಕೆ ಚಲನ ವಲನಗಳನ್ನು ಅದಕ್ಕೆ ತಕ್ಷಣತೆ ರೂಪಗೊಳಿಸಿದಾಗ ವ್ಯಕ್ತಿತ್ವದಲ್ಲಿನ ಪರುಪೇರುಗಳನ್ನು ಕಳೆದು ಅದು ಸಮತೋಲನಗೊಳ್ಳುವುದು. ದೃಷ್ಟಿಕೆ ಆರೋಗ್ಯದಲ್ಲಿ ನಾವು ಯೋಗ ನೃತ್ಯ ಮೊದಲಾದವರ್ಗಗಳನ್ನು ಕಾಣುತ್ತೇವೆ. ಯೋಗದಿಂದ ಮನಸ್ಸು ಹಾಗೂ ಶಾರಿರ ಎರಡು ಶಾಂತಗೊಂಡು ಸಮಸ್ಯೆಗಳನ್ನು ಮಾಡುತ್ತದೆ. ಶುದ್ಧ ಸಂಗೀತವನ್ನು ಹಾಕಿ ನೃತ್ಯ ಮಾಡುವುದರಿಂದಲೂ ಮನಸ್ಸಿಗೆ ಹಿತವೆನಿಸುತ್ತದೆ. ದೇಹವು ಉತ್ಸಾಹ ಭರಿತವಾಗಿರುತ್ತದೆ.

ಜನಪದ ನೃತ್ಯಗಳು ಇತ್ಯಾದಿಗಳನ್ನು ಲಯಬದ್ದು ಸಂಗೀತಕ್ಕೆ ಅಳವಡಿಸಿ ನಾಟಕವಾಡಿಸಿ ಉಳಿಸಿ ಇವುಗಳಿಗೆ ಮದ್ದಳಿ ಚಪ್ಪಾಳಿ ಬಡಿತ ಹೆಚ್ಚಿಯ ಕುಣಿತ ಮುಂತಾದ ಪಕ್ಕ ವಾದ್ಯ ಅಥವಾ ಕ್ರಿಯೆಯನಿಟ್ಟು ಮಕ್ಕಳು ಭಾಗವಹಿಸುವಂತೆ ಮಾಡಬಹುದು.

ಮನಸ್ಸಿಗೆ ಹಾಗೂ ಆರೋಗ್ಯಕ್ಕೆ ನೆಮ್ಮೆದಿಯನ್ನು ಕೊಡುವಂತಹ ಕೆಲವು ರೋಗಗಳನ್ನು ನೋಡಬಹುದು.

**ರಾಗ ಮೋಹನ :** ಮೋಹನ ರಾಗವನ್ನು ಹಿಂದುಸ್ತಾನಿಯಲ್ಲಿ ಭಾಷಾಲ ಭಾಲ ಎಂದು ಕರೆಯುತ್ತಾರೆ. ಈ ರಾಗವನ್ನು ಕೇಳುವುದರಿಂದ ಅಥವಾ ಹಾಡುವುದರಿಂದ ಹೆಚ್ಚಿತ್ತದೆ. ಖಿನ್ನತೆಯಲ್ಲಿರುವಂಧವರು ಈ ರಾಗವನ್ನು ಕೇಳಿದಾಗ ಸಕಾರಾತ್ತಕವಾಗಿ ಯೋಚಿಸಲು ಪ್ರಾರಂಭಿಸುತ್ತಾರೆ. ಬಳಿಗಿನ ರಾಗವಾದ ಮೋಹನವು ಮನಸ್ಸಿಗೆ ಸಂತೋಷ ಸಮಾಧಾನ ಹಾಗೂ ಪ್ರೀತಿಯನ್ನು ಉಂಟುಮಾಡುತ್ತದೆ. ದೇವತಾ ಸ್ತುತಿಯು ಹೆಚ್ಚಾಗಿ ಮೋಹನ ರಾಗದಲ್ಲಿರುವುದರಿಂದ ಭಕ್ತಿ ನೆಮ್ಮೆದಿಯು ಉಂಟಾಗಿ ಮನಸ್ಸು ಹಾಗೂ ದೇಹ ಹಗುರವಾಗಿ ಸಂತೃಪ್ತಿ ಇಂದಿರುತ್ತದೆ.

**ರಾಗ ಹಿಂದೋಳ ಅಥವಾ ಮಾಲ್ಯಾನ್ :** ಈ ರಾಗವು ಸಾಮಾನ್ಯವಾಗಿ ರಾತ್ರಿಯ ವೇಳೆ ಹಾಡುವಂತಹ ರಾಗ. ರಾಗವನ್ನು ಕೇಳಿದಾಗ ಅಥವಾ ಹಾಡಿದಾಗ ಈ ರಾಗವು ಮನಸ್ಸು ಹಾಗೂ ದೇಹವನ್ನು ಮುದಗೊಳಿಸುತ್ತದೆ. ಈ ರಾಗವು ಮನುಷ್ಯನು ವಿನಮ್ಯವಾಗಿರುವಂತೆ ಮಾಡುತ್ತದೆ. ಹಾಗೂ ಹೃದಯ ಯಾವಾಗಲೂ ನೆಮ್ಮೆದಿ ಆತ್ಮಸೈಯರ್ ಹಾಗೂ ಧನ್ಯತಾ ಮನೋಭಾವನೆಗಳಿಂದ ಕೂಡಿರುವಂತೆ ಮಾಡುತ್ತದೆ.

**ರಾಗ ಕಲ್ಯಾಣ :** ಕಲ್ಯಾಣಿ ರಾಗವು ಸಾಯಂಕಾಲದ ವೇಳೆಯಲ್ಲಿ ಹಾಡಲು ಬಹು ಪ್ರಶಸ್ತವಾದಂತಹುದು. ದೇವತಾ ಸ್ತುತಿಗಳು ಹೆಚ್ಚಾಗಿ ಕಂಡು ಬರುತ್ತದೆ. ಈ ರಾಷ್ಟ್ರವನ್ನು ಕೇಳಿದಾಗ ಮನಸ್ಸಿಗೆ ನೆಮ್ಮೆದಿ ಉಂಟಾಗಿ ಯಾವುದೇ ನಕಾರಾತ್ತಕ ಚಿಂತನೆಗಳು ಉಂಟಾಗುವಂತೆ ಆಗುವುದಿಲ್ಲ. ಮನಸ್ಸಿಗೆ ನೆಮ್ಮೆದಿ ಉಂಟಾದಾಗ ದೇಹದಲ್ಲಿನ ರಕ್ತದೊತ್ತಡ ಶ್ಲಾಷಕೋಶದ ಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆ ಉಂಟಾಗುತ್ತದೆ. ಸಂಗೀತವು ಮನುಷ್ಯನ ಮಾನಸಿಕ ಆರೋಗ್ಯದಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ.

**ರಾಗ ಭ್ಯೇರವಿ :** ಭ್ಯೇರವಿ ರಾಗವನ್ನು ಹಾಡಿದರೆ ಅಥವಾ ಕೇಳಿದರೆ ದೇಹದ ಭಾಗದಲ್ಲಿನ ನೋಪು ನಿವಾರಣೆ ಯಾಗುತ್ತದೆ.

ಸಾಮರಾಗ ಹಾಡಿದಾಗ ಮನಸ್ಸು ಶಾಂತ ಗೊಳ್ಳುತ್ತದೆ. ಅರಣ ಶಂಕರಭರಣ ರಾಗಗಳು ರೌದ್ರ ಕೋಧ ಮೊದಲಾದವುಗಳನ್ನು ಬಿಂಬಿಸುತ್ತದೆ. ಭ್ಯೇರವಿ ಕನ್ನಡ ಶುಭಪಂತಪರಾಲಿ ಮೊದಲಾದ ರಾಗಗಳು ಭಕ್ತಿ ಕರುಣೆ ಶೋಕ ಮೊದಲಾದ ರಸಗಳನ್ನು ಬಿಂಬಿಸುತ್ತದೆ. ಈ ರಸಗಳು ಸಹ ಮನುಷ್ಯನ ಮನಸ್ಸು ಹಾಗೂ ದೇಹದ ಮೇಲೆ ಅಗಾಧವಾದ ಪರಿಣಾಮವನ್ನು ಬಿರುತ್ತದೆ.

ಮುತ್ತುಸ್ವಾಮಿ ದೀಕ್ಷಿತರು ಅವರ ಶಿಷ್ಯ ವಿದ್ವಾಂಸ ತಂಬಿಯಪ್ಪನ್ ರವರಿಗ ಹತಾತ್ಮನೆ ಬಂದ ಉದರ ಶೂಲೆಯ ನಿವಾರಣೆಗಾಗಿ ಮೊದಲು ಗುರು ಗೃಹವನ್ನು ಕುರಿತು ಕೃತಿ ರಚಿಸಿದರು. ಅದನ್ನು ಭಕ್ತಿಯಿಂದ ಆ ಶಿಷ್ಯನು ಕೆಲವು ಕಾಲ ಹಾಡಿ ರೋಗದಿಂದ ಲಿಮುಕ್ತನಾದನು. ಲೋಕ ಕಲಾಣಕ್ಕಾಗಿ ಇತರ ಗೃಹಗಳನ್ನು ಕುರಿತು ದೀಕ್ಷಿತರು ಕೃತಿಗಳನ್ನು ರಚಿಸಿದರು.

ದೇಹಕೂ ಮನಸಿಗೂ ಅವಿನತ ಸಂಬಂಧವಿದೆ. ಮನಸ್ಸು ಆರೋಗ್ಯದಿಂದಿದ್ದರೆ ದೇಹವು ಆರೋಗ್ಯವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ದೇಹದ ವಾಯಾಮವೇ ಇಲ್ಲದಂತಾಗಿರುವುದರಿಂದ ಏಕಾಗ್ರತೆ ನೆಮ್ಮೆದಿ ಸಂತೋಷವಿಲ್ಲದಂತಾಗಿದೆ. ಸಂಗೀತ ಕಚೇರಿಗಳಿಗೂ ಹೋಗದ ಮನೆಯಲ್ಲಿಯೇ ಕೂತು ಇಂಟನೆಟ್ ಮೊಬೈಲ್ ಪೋನ್‌ಫಲ್ಲಿ ಸಂಗೀತವನ್ನು ಆಲೆಸಿ ಸಂತೋಷದಿಂದ ಇರಬಹುದು. ಆದರೂ ಪ್ರತ್ಯಕ್ಷ ಕಚೇರಿಗಳನ್ನು ನೋಡಿದಾಗ ಸಿಗುವ ಆನಂದವು ಅಪರಿಮಿತವಾದದ್ದು. ವಾದ್ಯ ಸಂಗೀತ ಗಾಯನ ನಾಟಕ ನೃತ್ಯ ಯಾವುದರಲ್ಲಾದರೂ ಆಸಕ್ತಿಯಿಂದ ಭಾಗವಹಿಸಿ ದೃಂಖಕ ಹಾಗೂ ಮಾನಸಿಕವಾಗಿ ನೆಮ್ಮೆದಿಯಾಗಿರುವುದು ಮುಖ್ಯ. ಆದ್ದರಿಂದ ಕಲೆಯು ಮನುಷ್ಯನ ಅವಿಭಾಜ್ಯ ಅಂಗವಾಗಿದೆ.

## ಸಮಾರೋಪ

ಚಿತ್ರ ರಚನಾ ವಿಧಾನದಲ್ಲಿ ಕಲ್ಪನಾತ್ಮಕತೆ ಪ್ರತಿಮಾ ನಿರ್ಮಾಣ ಮತ್ತು ಪ್ರಸಂಗ ಪ್ರಚೋದನೆಯನ್ನು ಸಂಗೀತದೊಡನೆ ಸಂಯೋಜಿಸಿ ಇದರಿಂದ ವ್ಯಕ್ತಿಯ ಸ್ವಜನಾತ್ಮಕ ಚಟುವಟಿಕೆಯನ್ನು ಬಲಪಡಿಸಲಾಗುವುದು.

ಒಬ್ಬ ವ್ಯಕ್ತಿಯ ಮಾನಸಿಕವಾಗಿ ಹಾಗೂ ದೃಂಖವಾಗಿ ದೃಢವಾಗಿ ಇರಬೇಕೆಂದರೆ ಯಾವುದಾದರೂ ಒಂದು ಕಲೆಯನ್ನು ತಿಳಿದಿರುವುದು ಅವಶ್ಯಕ. ಸಂಗೀತ ನೃತ್ಯ ಚಿತ್ರ ಸಾಹಿತ್ಯ ಯೋಗ ಮೊದಲಾದಂತಹ ಕಲೆಗಳು ಮನುಷ್ಯನ ಜೀವನದಲ್ಲಿ ನೆಮ್ಮೆದಿ ಶಾಂತಿ ದೊರಕಿಸಿ ಕೊಡುವುದರಲ್ಲಿ ಎರಡು ಮಾತ್ರಿಲ್. ಆದ್ದರಿಂದ ಕಲೆ (ಸಂಗೀತ) ದೃಂಖಕ ಮತ್ತು ಮಾನಸಿಕ ಆರೋಗ್ಯದಲ್ಲಿ ಬಹಳ ಮುಖ್ಯ ಪಾತ್ರವನ್ನೋ ವಹಿಸುತ್ತದೆ.

## ಉಲ್ಲೇಖಗಳು

1. Sathyanarayana, R. (2001). *Karnataka Sangeetha Vahini* (2nd ed.). Kannada Pustaka Pradhikara.
2. Ramarathnam, V. (2015). *Karnataka Sangeetha Deepika*. D.V.K. Murthy Publications.
3. Sambamoorthy, P. (1951). *South Indian music: Book V*. Indian Music Publishing House.